



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಬಿಎಸ್ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೧೫, ಜೂನ್, ೨೦೨೪(ಜ್ಯೇಷ್ಠ, ೨೫ ಶಕವರ್ಷ, ೧೯೪೬) BENGALURU, SATURDAY, 15, JUNE, 2024(JYEISHTA, 25, SHAKAVARSHA, 1946)	ನಂ.೨೮೪ No. 284
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಹೊಸ ಸೇರ್ಪಡೆಗಳ ಅಧಿಸೂಚನೆ

ಸಂಖ್ಯೆ:ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ:15.06.2024.

ವಿಷಯ: ಜಯನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ (ಹೊಸ ಸೇರ್ಪಡೆ) ಯನ್ನು 2023-24 ನೇ ಸಾಲಿನ ಅಧಿಕೃತವಾಗಿ ಪ್ರಕಟವಾದ ಮಾರ್ಗಸೂಚಿ ದರಪಟ್ಟಿಗೆ ಸೇರಿಸುವ ಕುರಿತು.

ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋ&ಮು/ಸಿವಿಸಿ /99/2023-24, ಬೆಂಗಳೂರು, ದಿನಾಂಕ:27.09.2023.
2. ದಿನಾಂಕ:27.02.2024 ಮತ್ತು ದಿನಾಂಕ:10.06.2024 ರಂದು ನಡೆದ ಸಿವಿಸಿ ಸಭಾ ನಡಾವಳಿ.

2023-24 ನೇ ಸಾಲಿನಲ್ಲಿ ದಿನಾಂಕ:27.09.2023 ರಂದು ಅಧಿಕೃತವಾಗಿ ಪ್ರಕಟವಾದ ಕರ್ನಾಟಕ ರಾಜ್ಯ ಪತ್ರಿಕೆಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಗೆ ಹೊಸ ಸೇರ್ಪಡೆಗಳ ಮಾರ್ಗಸೂಚಿ ದರಪಟ್ಟಿಯ ಪ್ರಾಥಮಿಕ ಅಧಿಸೂಚನೆಯನ್ನು ಪ್ರಕಟಿಸಲು ಉಲ್ಲೇಖ (2) ರ ಸಿವಿಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಕಟಿಸಲಾದ ಪ್ರಾಥಮಿಕ ಅಧಿಸೂಚನೆಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ cvcobjection@karnataka.gov.in ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ.

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ರಾಜರಾಜೇಶ್ವರಿನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆ/ಖಾತಾ/ ಪಿಐಡಿ/ಸ.ನಂ	Hobli/village/Region/Road/Khata/PID/Sy No.	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ವಿಲ್ಲಾ/ರೋ ಹೌಸ್‌ಗಳ ನಿವೇಶನ ದರ	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್/ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
			ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	2	3	4	5	6	7
01	ಪೊಯನೀರ್ ಕೆಆರ್‌ಎಸ್ ಪಾರ್ಕ್ ರಾಯಲ್ ವಿಂಗ್-1 ಮತ್ತು ವಿಂಗ್-2 ವಸತಿ ಸಮುಚ್ಚಯ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಕೆಂಚೇನಹಳ್ಳಿ ಗ್ರಾಮದ ಸ.ನಂ.54, ಖಾತಾ ನಂ:340/341/54, ವಾರ್ಡ್ ಸಂಖ್ಯೆ:198, ಹೆಮ್ಮಿಗೇಪುರ ವಾರ್ಡ್, ಕೆಂಚೇನಹಳ್ಳಿ ವಿಭಾಗ	PIONEER KRS PARK ROYAL WING-1 & WING-2” Residential Apartment Bangalore Urban District, Bangalore South Taluku, Kengeri Hobli, Kenchenahalli Village Sy No. 54, Katha No.340/341/54, Ward No.198, Hemmigepura Ward, Kenchenahalli Division			55,000	
02	ಸ್ವಾಮಿತ್ವ ಫ್ಲೋರೆಸ್ಟಾ ವಸತಿ ಮತ್ತು ವಾಣಿಜ್ಯ ಬಡಾವಣೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಬಿ.ಎಂ.ಕಾವಲ್ ಗ್ರಾಮದ ಸ.ನಂ.110/6, 110/7, 110/8, 110/9, 110/10 ಮತ್ತು 110/11	SVAMITVA FLORESTA Residential and Commercial Layout Bangalore Urban District, Bangalore South Taluku, Kengeri Hobli, B.M.Kaval Village Sy No. 110/6, 110/7, 110/8, 110/9, 110/10 And 110/11	39,000 (ವಸತಿ)			

03	ಸ್ವಾಮಿತ್ವ ಪ್ಲೋರೆಸ್ತಾ ವಸತಿ ಮತ್ತು ವಾಣಿಜ್ಯ ಬಡಾವಣೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಬಿ.ಎಂ.ಕಾವಲ್ ಗ್ರಾಮದ ಸ.ನಂ.110/6, 110/7, 110/8, 110/9, 110/10 ಮತ್ತು 110/11	SVAMITVA FLORESTA Residential and Commercial Layout Bangalore Urban District, Bangalore South Taluku, Kengeri Hobli, B.M.Kaval Village Sy No. 110/6, 110/7, 110/8, 110/9, 110/10 And 110/11	59,000 (ವಾಣಿಜ್ಯ)			
04	ವಿ2 ವಿಶಾಂತ್ ವಸತಿ ಅಪಾರ್ಟ್ ಮೆಂಟ್ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಹಲಗೇವಡೇರಹಳ್ಳಿ ಗ್ರಾಮದ ಸ.ನಂ.69 ಮತ್ತು 70, ವಾರ್ಡ್ ನಂ.160, ಖಾತಾ ನಂ.6263/69/70	V2 VISHANTH RESIDENTIAL APARTMENT Bangalore Urban District, Bangalore South Taluku, Kengeri Hobli, Halagevaderahalli Village Sy No. 69 And 70, Ward No.160, Khatha No. 6263/69/70			54,500	
ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ಜಿ.ಪಿ.ನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	ಪ್ರಿಸ್ಟೇಜ್ ಪ್ರೈಮ್ ರೋಜ್ ಹಿಲ್ಸ್ ಪಿಹಚ್-1 ಮತ್ತು ಪಿಹಚ್-2 ವಸತಿ ಸಮುಚ್ಚಯ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಮನವರ್ತಕಾವಲ್ ಗ್ರಾಮದ ಸರ್ವೆ ನಂ. 7/3, 7/5, 7/2, 7/4, 7/6 ಮತ್ತು 7/10	PRESTIGE PRIMROSE HILLS PH-1 And PH-2 Residential Apartment Bangalore Urban District, Bangalore South Taluku, Uttarahalli Hobli, Manavartheekaval Village Sy No. 7/3, 7/5, 7/2, 7/4, 7/6 And 7/10			50,000	
02	ಕಾನ್ಕರ್ಡ್ ಓಪಸ್ II ಫೇಸ್ 2 ವಸತಿ ಬಡಾವಣೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ-2 ಹೋಬಳಿ, ತರಳು ಗ್ರಾಮದ ಸ.ನಂ: 91/3, 81/3, 81/2, 81/1, 80/5, 82/4, (82/ಬಿ), 89/2 ಮತ್ತು (89/ಬಿ)	CONCORDE OPUS II PHASE 2 Residential Layout Bangalore Urban District, Bangalore South Taluku, Uttarahalli-2 Hobli, Taralu Village Sy No. 91/3, 81/3, 81/2, 81/1, 80/5, 82/4, (82/B), 89/2 And (89/B)	33,000			

03	ಕಾನ್ಕಾರ್ಡ್ ಓಪಸ್ II ವಸತಿ ಮತ್ತು ವಾಣಿಜ್ಯ ಬಡಾವಣೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿಯ ತರಳು ಗ್ರಾಮದ ಸ.ನಂ: 79/1, 80/3, 81/5, 91/2, 95/3, 80/4, 91/4, 95/1 ಮತ್ತು 95/2	CONCORDE OPUS II Residential and Commercial Layout Bangalore Urban District, Bangalore South Taluku, Uttarahalli Hobli, Taralu Village Sy No. 79/1, 80/3, 81/5, 91/2, 95/3, 80/4, 91/4, 95/1 And 95/2	33,000			
04	ಎಪಿಟೋಮ್ ಎಲನ್ ವಸತಿ ಅಪಾರ್ಟ್‌ಮೆಂಟ್ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮದ ಸ.ನಂ:171/3, 172/5, ಖಾತಾ ಸಂಖ್ಯೆ: 1963/ ಸ.ನಂ-171/3(ಪಿ)172/5(ಪಿ)	EPITOME ELAN RESIDENTIAL APARTMENT Bangalore Urban District, Bangalore South Taluku, Uttarahalli Hobli, Kotthanuru Village Sy No. 171/3, 172/5 Khatha No. 1963/ Sy No. 171/3(P)172/5(P)			68,000	
05	ಸಲಾರ್ಪುರಿಯಾ ಸತ್ವ ಮಿಸ್ಟಿ ಚಾರ್ಮ್ ವಸತಿ ಅಪಾರ್ಟ್‌ಮೆಂಟ್ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಮಲ್ಲಸಂದ್ರ ಗ್ರಾಮದ ಸ.ನಂ:10/3, 11/1 ಮತ್ತು 11/2,	SALARPURIA SATTVA MISTY CHARM APARTMENT Bangalore Urban District, Bangalore North Taluku, Uttarahalli Hobli, Mallasandra Village Sy No.10/3, 11/1 And 11/2			55,000	
ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ಬೇಗೂರು ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	ಹ್ಯಾಬಿಟಾಟ್ ಔರ ವಸತಿ ಸಮುಚ್ಚಯ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಅರೆಕೆರೆ ಗ್ರಾಮದ ಸ.ನಂ.49/1, 49/2, 50 ಮತ್ತು 52/3, ಖಾತಾ ನಂ.1459	HABITAT AURA Residential Apartment Bangalore Urban District, Bangalore South Taluku, Beguru Hobli, Arekere Village Sy No. 49/1, 49/2, 50 And 52/3, Katha No.1459			54,000	

02	ಸುರಕ್ಷಾ ಹೆರಿಟೇಜ್ ಪಾರ್ಕ್ ವಸತಿ ಅಪಾರ್ಟ್‌ಮೆಂಟ್ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಬೇಗೂರು ಗ್ರಾಮದ ಸ.ನಂ.25/2 ಮತ್ತು 25/3	SURAKSHA HERITAGE PARK” Residential Apartment Bangalore Urban District, Bangalore South Taluku, Beguru Hobli, Beguru Village Sy No. 25/2 And 25/3			56,000	
03	ಸೂರ್ಯ ಪ್ರೈಡ್ ವಸತಿ ಅಪಾರ್ಟ್‌ಮೆಂಟ್ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಯಳೇನಹಳ್ಳಿ ಗ್ರಾಮದ ಸ.ನಂ.54/4, ಖಾತಾ ಸಂಖ್ಯೆ:102 ಮತ್ತು 2314, ವಾರ್ಡ್ ನಂ.192, ಬೇಗೂರು ವಾರ್ಡ್.	Surya Pride Residential Apartment Bangalore Urban District, Bangalore South Taluku, Beguru Hobli, Yalenahalli Village Sy No. 54/4, Khatha No. 102 And 2314 Ward No. 192, Beguru Ward			49,000	
ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ತಾವರೆಕೆರೆ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	ಉಪಕಾರ್ ಗ್ಯಾಲಕ್ಸಿ ವಸತಿ ಬಡಾವಣೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ಚುಂಚನಕುಪ್ಪೆ ಗ್ರಾಮದ ಸ.ನಂ.83, 84, 85, 150, 151 ಮತ್ತು 152	“UPKAR GALAXY” Residential Layout Bangalore Urban District, Bangalore South Taluku, Tavarekere Hobli, Chunchanakuppe Village Sy No. .83, 84, 85, 150, 151 And 152	18,500			
02	ಶ್ರೀರಾಮ್ ವೆಸ್ಟ್ ವುಡ್ಸ್ ವಸತಿ ಬಡಾವಣೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ದೊಡ್ಡೇರಿ ಗ್ರಾಮದ ಸ.ನಂ: 20/2, 23, 24 ಮತ್ತು 25	“SHRIRAM WESTWOODS” Residential Layout Bangalore Urban District, Bangalore South Taluku, Tavarekere Hobli, Dodderi Village Sy No. . 20/2, 23, 24 And 25	20,000			

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ಬೊಮ್ಮನಹಳ್ಳಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	ಎಂ ಆರ್ ಜಿ ಬ್ಲಿಸ್ ವಸತಿ ಸಮುಚ್ಚಯ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಸಿಂಗಸಂದ್ರ ಗ್ರಾಮದ ಸ.ನಂ.55	MRG BLISS Residential Apartment Bangalore Urban District, Bangalore South Taluku, Beguru Hobli, Singasandra Village Sy No. 55			38,000	
ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ಕೆಂಗೇರಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	ಡಿಎಸ್-ಮ್ಯಾಕ್ಸ್ ಸ್ಕೈ ಸುಪ್ರೀಮ್ ಅಪಾರ್ಟ್‌ಮೆಂಟ್ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ವಳಗೇರಹಳ್ಳಿ ಗ್ರಾಮದ ಸ.ನಂ:27/2 ಮತ್ತು 27/3 ರಲ್ಲಿ ವಾರ್ಡ್ ನಂ:130, ಖಾತಾ ಸಂ:6494/27/2/27/3 ಮತ್ತು ರಾಜರಾಜೇಶ್ವರಿ ವಲಯ	“DS-MAX SKY SUPREME” Residential Apartment Bangalore Urban District, Bangalore South Taluku, Kengeri Hobli, Valagerahalli Village Sy No. 27/2 And 27/3 Ward No. 130 Khatha No. 6494/27/2/27/3 Rajarajeshwari Zone			61,000	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಶ್ರೀ.ಜಿ.ವಿ.ಯಶೋಧರ
ಸದಸ್ಯ ಕಾರ್ಯದರ್ಶಿಗಳು,
ಕೇಂದ್ರ ಮೌಲ್ಯ ಮಾಪನ ಸಮಿತಿ
ಬೆಂಗಳೂರು.